

MCL: SEC: 2020

December 11, 2020

To,
Bombay Stock Exchange Limited
Floor 25, P J Towers, Dalal Street,
MUMBAI 400 001.
STOCK CODE: 515037

To,
National Stock Exchange of India Limited
Exchange Plaza, Bandra Kurla Complex,
Bandra (East), MUMBAI 400 051.
STOCK CODE: MURUDCERA.EQ

Sub: Corrigendum to the Postal Ballot Notice dated 13th November, 2020.

Ref.: Disclosure In terms of Regulation 30 of the SEBI (Listing Obligations and Disclosure Requirements) Regulations, 2015.

Dear Sir/ Madam,

In continuation of our letter dated November 27, 2020 with regard to Disclosure In terms of Regulation 30 of the SEBI (Listing Obligations and Disclosure Requirements) Regulations, 2015 for newspaper publication of Postal Ballot Notice seeking Shareholders' approval resolution mentioned in the notice dated 13.11.2020.

Subsequent to the issue and circulation of the said Notice, it has been noticed that due to oversight following errors have occurred in the said notice:

1. "The above pricing will be subject to the minimum price available on the relevant date as on Friday, November 27, 2020 as per criteria prescribed in chapter v of the SEBI(ICDR) Regulations as amended from time to time";

However, now the above lines should be treated as deleted from everywhere of the said notice and the relevant date should be treated as **26th November, 2020** only as mentioned in the resolution.

2. "**and their family**" from the point number 9(a) of Explanatory Statements should be treated as deleted. Now, the said point number should be read as:

"9.(a) The majority of the equity shares of Murudeshwar Power Corporation Limited (MPCL) and Naveen Mechanised Construction Company Private Limited (NMCCPL) are held by Dr. Rama Nagappa Shetty, Shri Satish Rama Shetty, Shri Sunil Rama Shetty, Shri Naveen Rama Shetty who are the promoters of MPCL and NMCCPL, who ultimately control the proposed allottees. The said details of natural persons is given only for the purpose to know the natural persons".

An ISO 9001-2008 Certified Company

Further, we have published in newspaper a corrigendum to the Postal Ballot Notice dated 13th November, 2020 in correction of above oversight errors.

Please find enclosed herewith the copies of Newspaper Advertisements.

This is for your information and record.

Thanking you,

For Murudeshwar Ceramics Limited



Ashok Kumar

Company Secretary & Compliance Officer



Enclosed: As Above

Indian-American Pramila elected as chair of racial justice panel

PRESS TRUST OF INDIA
Washington, December 10

INDIAN-AMERICAN CONGRESSwoman Pramila Jayapal has been elected as the chair of the Congressional Progressive Caucus (CPC), making her one of the most powerful US lawmakers for the 117th Congress.

Jayapal, 55, who was elected on Wednesday, said that the caucus is going to ad-

vance racial justice, tackle poverty and inequality and help transform the country.

"As a lifelong organiser, I am honoured that my colleagues have elected me to lead the Congressional Progressive Caucus at this pivotal moment," Jayapal said soon after her election to this most powerful Congressional Caucus, which is slated to play an influential role during the next Biden Administration.

"We have massive crises knocking at our nation's door, and the work of the Progressive Caucus has never been more important. The American people need Congress to lead with vision, conviction, empathy, and dedication to people and families in every community who are struggling right now," said Jayapal.

The incoming Executive Board of CPC is made up of 26

members — one Chair, one Deputy Chair, one Whip, two Chair Emeriti, two Special Order Hour Conveners, ten Vice Chairs, one Executive Board Member At-Large and eight Deputy Whips.

The CPC Executive Board is representative of the diversity within the caucus — more than half of Executive Board members are people of colour and more than half are women.

Pfizer vaccine faces last hurdle before US decision:

Pfizer's Covid-19 vaccine faces one final hurdle as it races to become the first shot green-lighted in the US: a panel of experts who will scrutinise the company's data for any red flags.

Thursday's meeting of the Food and Drug Administration's vaccine advisory panel is likely the last step before a US decision to begin shipping millions of doses of the shot, which has shown strong protection against the coronavirus.

The FDA panel functions like a science court that will pick apart the data and debate - in public and live-streamed - whether the shot is safe and effective enough to be cleared for emergency use. The non-government experts specialise in vaccine development, infectious diseases and medical statistics.

-AP



Jump Networks Limited

CIN: L92412MH1992PLC067841
Regd. Off.: Unit No. 244-A, S.V.P Nagar Andheri (West)
Mumbai 400053, Maharashtra, India
Phone: +91 22 2854-5867 | E-mail: compliance@jump.tech
Website: https://www.jump.tech

NOTICE OF THE ADJOURNED 27th ANNUAL GENERAL MEETING

This is to inform all the concerned Stakeholders and Members of Jump Networks Limited (Formerly Known as "Iris Mediaworks Limited") ("the Company") that the 27th Annual General Meeting ("27th AGM / the Meeting") of the Members of the Company scheduled on **Wednesday, December 9, 2020 at 12:00 p.m.** through Video Conferencing was adjourned due to the want of quorum. The Adjourned Annual General Meeting will be held on **Wednesday, December 16, 2020 at 12:00 p.m.** through Video Conferencing in terms of provisions of Articles of Association and the Companies Act, 2013 to transact the business items as specified in the notice of 27th AGM including the corrigendum to the Notice of the 27th AGM which has been sent through E-mail on **November 12, 2020 and November 19, 2020** respectively.

Further, kindly note that if at the Adjourned meeting also no quorum is present (through Video Conferencing) within half an hour from the time appointed for holding the meeting, the Members present (through Video Conferencing) shall be the quorum for the meeting.

Instructions to the Members for attending the Adjourned AGM:

- The Company has engaged the services of Central Depository Services (India) Limited ("CDSL") for participating in the Adjourned AGM through Video Conferencing and voting thereat. The detailed instructions for Members to attend the Adjourned AGM are given in the notice of the AGM. The notice of the AGM is available on the website of the Company at <http://jump.tech/investor-relations/> (Notices section) and also on Stock Exchange's website at www.bseindia.com
- The Company will send the separate communications through its Registrar & Share Transfer Agent ("RTA") via E-mail to all the Shareholders whose email address is available with the Depositories and the Company's RTA in this regard.
- In order to facilitate ease of access to the Members for attending the Adjourned AGM, they have the option to register themselves by visiting the link <https://jump.tech/agm> and provide the information requested. Post their registration at this link, they will receive an E-mail within a few days from the RTA with a direct link for attending the Adjourned AGM through Video Conferencing.
- If you have any queries or issues regarding attending AGM & e-voting from the e-voting system, you may refer the Frequently Asked Questions ("FAQs") and e-voting manual available at www.evotingindia.com, under help section or write an E-mail to helpdesk.evoting@cdslindia.com or contact Mr. Nitin Kunder (022- 23058738) or Mr. Mehboob Lakhani (022-23058543) or Mr. Rakesh Dalvi (022-23058542).

By Order of the Board
For Jump Networks Limited
(Formerly known as "Iris Mediaworks Limited")

Sd/-
Nihar Shah
Company Secretary & Compliance Officer

Place: Mumbai
Date: December 10, 2020

VINYL CHEMICALS(INDIA) LTD
Regd. Office: Regent Chambers, 7th Floor, Jammalal Bajaj Marg, 208 Nariman Point, Mumbai, Maharashtra - 400021

Notice is hereby given that the certificates for the under mentioned securities of the Company has/have been lost/mislaidd and the holder(s) of the said shares have applied to the company to issue duplicate certificate(s). Any person who has a claim in respect of the said securities should lodge such claim with the company at its Registered Office within 15 days from this date, else the company will proceed to issue duplicate certificates without further intimation.

Name of Holder(s)	Kind of Securities and Face Value	No. of Securities	Distinctive No(s)
Jogenderkaur Bagga	Eq. 1/- Paidup	100	651589-698

Mumbai [Place] 10/12/2020 [Date] Gurmitsing Tarlochansing Bagga [Name of Applicant]

MURUDESHWAR CERAMICS LTD.
CIN:L26914KA1983PLC005401
Regd. Office: 604/B, Murudeshwar Bhavan, Gokul Road, HUBBALLI-580 030 ☎ 9180-428970000
email: cosec@naveentile.com Website: www.naveentile.com

Corrigendum to the Postal Ballot Notice dated 13th Nov.2020

Dear Members,
Murudeshwar Ceramics Limited (the Company) had issued a Postal Ballot Notice dated 13th November, 2020 pursuant to Section 110 of the Companies Act, 2013 ("Notice") for seeking approval of the members of the Company by means of voting through electronic means for exercising their votes in respect of such resolutions as set out in the said Notice. Subsequent to the issue and circulation of the said Notice, it has been noticed that due to oversight following errors have occurred in the said notice:

- "The above pricing will be subject to the minimum price available on the relevant date as on Friday, November 27, 2020 as per criteria prescribed in chapter v of the SEBI(CDR) Regulations as amended from time to time"; However, Now the above lines should be treated as deleted from everywhere of the said notice and the relevant date should be treated as **26th November, 2020** as mentioned in the resolution.
- "and their family" from the point number 9(a) of Explanatory Statements should be treated as deleted. Now, the said point number should be read as:
9. (a) The majority of the equity shares of Murudeshwar Power Corporation Limited (MPCL) and Naveen Mechanised Construction Company Private Limited (NMCCPL) are held by Dr. Rama Nagappa Shetty, Shri Satish Rama Shetty, Shri Sunil Rama Shetty, Shri Naveen Rama Shetty who are the promoters of MPCL and NMCCPL, who ultimately control the proposed allottees. The said details of natural persons is given only for the purpose to know natural persons.

By order of the Board
For Murudeshwar Ceramics Ltd.
Ashok Kumar-Company Secretary

Bengaluru
10.12.2020

WESTERN RAILWAY ELECTRICAL WORKS

Sr. Divisional Electrical Engineer/P/BCT, Western Railway, Mumbai Central, Mumbai invites Tender for the following work : **Tender Notice No. & Date** : EL 81/14/439/WA/15 (R), Dtd: 09.12.2020. **Work and location** : Mumbai Suburban Section: Electrical works in connection with (i) Bandra Terminus-Minimum infrastructure development, and Linen management facilities, (ii) Bandra - Relocation of M/E booking office with provision of new G+1 bldg., (iii) STC-VR Sec.-New tool rooms at 5 locations. **Approx Cost of work Rs.** : Rs. 50,90,906/- **Cost of EMD Rs.** : Rs. 1,01,800/- **Completion Period** : Nine Months. **Date & time of submission** : Till 11.01.2021 at 15.00 hrs. **Date & time of opening** : on 11.01.2021 till 15.30 hrs. Please visit our website www.ireps.gov.in to download the tender document, corrigendum and further details. 0489

Like us on : [facebook.com/WesternRly](https://www.facebook.com/WesternRly)

IDFC
IDFC MUTUAL FUND

Notice - Cum - Addendum No. 35 of 2020

Addendum to the Statement of Additional Information (SAI), Scheme Information Document (SID) and Key Information Memorandum (KIM) of the schemes of IDFC Mutual Fund

Shifting of CAMS Office:
Notice is hereby given that the following Investor Service Centre of Computer Age Management Services Ltd. (CAMS), Registrar to IDFC Mutual Fund, shall be shifted to the below mentioned new address:

Location	Old Address	New Address	Effective Date
Bhagalpur	CAMS Service Centre Krishna, 1 st Floor, Near Mahadev Cinema, Dr. R. P. Road, Bhagalpur, Bihar - 812002. Email : camsblp@camsonline.com	CAMS Service Centre Ground Floor, Gurudwara Road, Near Old Vijaya Bank, Bhagalpur, Bihar - 812001. Email : camsblp@camsonline.com	January 01, 2021

The above stated Investor Service Centre shall continue to be Official Point of Acceptance of Transaction ("OPAT") of all the schemes of the Fund and the Transaction / Investor Service Requests shall continue to be accepted at aforementioned location.

All the other provisions of the SAI / SID / KIM of the schemes of the Fund except as specifically modified herein above, read with the addenda issued from time to time, remain unchanged. This addendum forms an integral part of the SAI / SID / KIM of the schemes of the Fund, read with the addenda issued from time to time.

Place : Mumbai
Date : December 10, 2020

MUTUAL FUND INVESTMENTS ARE SUBJECT TO MARKET RISKS. READ ALL SCHEME RELATED DOCUMENTS CAREFULLY.

ADVERTORIAL | An initiative by **RED**
Read. Engage. Deliver.

WINTER HOLIDAYS

Travel and tourism industry picks up pace with year-end festivities

With the ongoing festive season spurring demand for domestic travel, tourism activities have gained significant traction in the past few months in the country, thanks to the initiatives and safety measures taken by the industry stakeholders to instill confidence among travellers at a time of great uncertainty

IT IS undeniably true that the twin industries of Travel & Tourism have been hit hard by the ongoing corona pandemic. Moreover, the Hospitality industry is also facing the most challenging time in its history with the unforeseen consequences of the COVID-19 pandemic. However, the fear factor related to the pandemic seems to have subsided among people. Today, the businesses have opened up and, slowly and steadily, the economy is on its track to recovery.

In the past few months, post the arrival of the pandemic, there have been many behavioural changes in the way people perceive travelling. Though people are still afraid to venture out of their homes, they're not totally against travelling to a hill station or a beach getaway or any place that offers them relaxation and comfort amidst a sense of safety. Yes, safety is the buzzword that comes to mind when people think or plan of travelling nowadays. In such a scenario, both the Hospitality and Tourism industry are doing everything they can to ensure a safe stay for their customers.

They have taken several measures to ensure customers' comfort amidst these dire times. Hotels are nowadays sterilizing and disinfecting all public areas, such as the elevators, lobby, washrooms, restaurants, etc. Almost every hotel has a hygiene check station installed at its entrance and exit to ensure every individual entering and leaving the building use hand sanitizers along with mandatory temperature checks. Also, all guests, partners, vendors are to have their temperatures checked and hands sanitized at check-in counters. Hotels are taking extensive measures to educate their staff members on the protocols to follow personal sanitization and hygiene as well as to ensure guest sanitization. Any staff member with a

body temperature of above 37.5 degree Celsius or flu-like symptoms is quarantined and provided with medical attention immediately.

With two long weekends starting Christmas followed by New Year Day, travelling is on the cards for many people. Recently, the coastal state of Goa witnessed a significant jump in its tourist arrivals and hotel bookings since the start of the festive season in October. With hotels and the industry complying with the New Normal, things are steadily getting better for the Travel and Tourism industry. Online travel agency ixigo said "bookings for Goa have jumped by 74 per cent, and inquiries by 66 per cent in October, from a month ago", according to a report in Moneycontrol. The travel agency added the bookings were increased by 31 per cent on a year-on-year basis.

Speaking of trends, it has come to light that staycations or workations, as they are now called, is now being preferred over short stays. People are now opting to stay longer at a holiday destination and do their office work from that destination itself. This trend has given a new lease of life to the industry, which has battled hard both in terms of its revenue generation and

survival. Clearly, Domestic Tourism and Staycations are the way forward to reviving the demand for travel and tourism activities in the country. This seems even more evident with many states revoking travel restrictions and allowing inter-state travel. While travelling, people should be aware and stringent in following the government-mandated guidelines to fight the COVID-19 pandemic so that they and their families are safe whilst enjoying the scenic winter environs of the country.

SERVICES WE OFFER

- AIR TICKETS
- VISA ASSISTANCE
- DOMESTIC PACKAGES
- INTERNATIONAL PACKAGES
- HOTEL & RESORT BOOKING
- TRAVEL INSURANCE

Contact: 8652363130 Email: info@aishwaryatours@gmail.com

Maldives
...the sunny side of life

KANUHURA
A SUN RESORT · MALDIVES

THE LEADING HOTELS OF THE WORLD

FORBES TRAVEL GUIDE AWARD WINNING RESORT

DEP DATES | 17th JAN 21 | 24th JAN 21 | 31st JAN 21 | 07th FEB 21 | 14th FEB 21 | 21st FEB 21 | 28th FEB 21

BOOK 3 NIGHTS & GET 4th NIGHT FREE

+ FREE UPGRADE TO WATER VILLA

PACKAGE INCLUSIONS
Accommodation • Breakfast, Lunch & Dinner • Return Sea Plane Transfers • GST & Maldives Green Tax

SHAH HOLIDAYS

203, Man Excellenza, 2nd Floor, Opp. Pawan Hans, S. V. Road, Vile Parle West, Mumbai-400056.
(22) 26635600, 26103073/74 | 7506679945 | sales@shahholidays.com
www.shahholidays.com | [shahholidays_mumbai](https://www.facebook.com/shahdestinations) | www.facebook.com/shahdestinations

The offer is designed exclusively by Shah Holidays from their promotional budget & is not a hotel offer. The offer is based on minimum 2 adults travelling together and sharing one room. This offer is applicable only if the travel is on above mentioned dates. All terms, conditions and Cancellation charges applicable as mentioned in the itinerary.

